



ಕೃಷ್ಣನ ತಂಗಿ ಪೂರ್ವಿ 'ಅಜ್ಜ, ನನಗೂ ಒಂದು ಕಟ್ಟೆ ತೋಡಿಸು' ಎಂದು ದುಂಬಾಲು ಬಿದ್ದಳು. 'ಮಕ್ಕಳಿಗೆ ಬಟ್ಟೆ ಕೊಟ್ಟರೆ ಹರಿದು ಹೋಗುತ್ತದೆ. ಹಣ ಕೊಟ್ಟರೆ ಖರ್ಚಾಗುತ್ತದೆ. ಹೀಗಾಗಿ ಮೊಮ್ಮಕ್ಕಳ ಹೆಸರಿನಲ್ಲೂ ಒಂದು ಕಟ್ಟೆ ತೋಡಬೇಕು' ಎಂದು ಕಾಮೇಗೌಡರು ನಿರ್ಧರಿಸಿದರು.

ಬೆಟ್ಟದ ಮಧ್ಯ ಭಾಗಕ್ಕೆ ತೆರಳಿದ ಕಾಮೇಗೌಡರು ಕಟ್ಟಿಗೆ ಜಾಗ ಗುರುತು ಹಾಕಿಕೊಂಡರು. ಪೂರ್ವಿ ಹೆಸರಿನಲ್ಲಿ ಮಾತ್ರವಲ್ಲ, ಆಕೆಯ ತಂಗಿ ಪೂಜಾ ಹೆಸರಿನಲ್ಲೂ ಒಂದರ ಪಕ್ಕದಲ್ಲಿ ಒಂದರಂತೆ ಎರಡು ಕಟ್ಟೆ ಕಟ್ಟಿಸಿದ್ದಾರೆ.

ಗೋಕರ್ಣ 'ತಾಯಿ ಕಟ್ಟೆ'

ಆರು ಕಟ್ಟೆಗಳು ನಿರ್ಮಾಣವಾಗುವ ಹೊತ್ತಿಗೆ ಕಾಮೇಗೌಡರು ಮಾಡಿದ್ದ ಕೆಲಸ ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧಿಗೆ ಬಂದಿತ್ತು. 'ಕೆ.ವಿ.ಶಂಕರಗೌಡ ಪ್ರತಿಷ್ಠಾನ'ದ ಪ್ರಶಸ್ತಿಯೂ ಅವರ ಕಾಯಕಕ್ಕೆ ಒಲಿದುಬಂತು. ಅವರ ಕಟ್ಟೆಗಳ ಕುರಿತಂತೆ 2017ರ ಆಗಸ್ಟ್ 27ರಂದು 'ಪ್ರಜಾವಾಣಿ'ಯ 'ನೀರ ನೆಮ್ಮದಿಯ ನಾಳೆ' ಮಾಲಿಕೆಯಲ್ಲಿ ವರದಿ ಪ್ರಕಟವಾದಾಗ, ಅವರ ಹೆಸರು ರಾಜ್ಯದಾದ್ಯಂತ ಗೊತ್ತಾಯಿತು. ನಂತರ 'ಪ್ರಜಾವಾಣಿ'ಯ 'ಕರ್ನಾಟಕ ದರ್ಶನ' ಪುರವಣಿಯಲ್ಲೂ ಅವರ ಬಗ್ಗೆ ವಿಶೇಷ ಲೇಖನ ಪ್ರಕಟವಾಯಿತು. ಕಾಮೇಗೌಡರ ಸಾಧನೆ ಗುರುತಿಸಿದ ಚಿತ್ರದುರ್ಗ ಮುರುಘಾ ಮಠ 'ಬಸವಶ್ರೀ ಪುರಸ್ಕಾರ' (₹ 5 ಲಕ್ಷ) ನೀಡಿತು. ಮೈಸೂರಿನ ರಮಾಬಾಯಿ ಚಾರಿಟಬಲ್ ಫೌಂಡೇಷನ್ ರಮಾಗೋವಿಂದ ಪುರಸ್ಕಾರ (₹ 3 ಲಕ್ಷ) ನೀಡಿತು. 2018ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯೂ (₹ 1 ಲಕ್ಷ) ದೊರೆಯಿತು.

ಪ್ರಶಸ್ತಿಗಳ ಮೂಲಕ ಬಂದ ಹಣದಲ್ಲಿ ಕಾಮೇಗೌಡರು ಒಂದು ರೂಪಾಯಿಯನ್ನು ಸ್ವಂತಕ್ಕೆ ಬಳಸಿಕೊಳ್ಳಲಿಲ್ಲ. ಸಿಮೆಂಟ್ ಕಾಣದ ಮನೆಯ ರಿಪೇರಿಯನ್ನೂ ಮಾಡಿಸಲಿಲ್ಲ. ಮಕ್ಕಳ

ವಿರೋಧ ಕಟ್ಟಿಕೊಂಡೇ ತಮ್ಮ ಕಟ್ಟೆ ಕಾಯಕ ಮುಂದುವರಿಸಿದರು. ಬೆಟ್ಟದ ಮಧ್ಯಭಾಗದಲ್ಲಿ ಇನ್ನೊಂದು ಕಟ್ಟೆ ಕಟ್ಟಿದರು. ಇದು ಅವರ ಅತ್ಯಂತ ಪ್ರೀತಿಯ ಕಟ್ಟೆಯಾಯಿತು. ಈ ಕಟ್ಟೆ ತುಂಬಿದರೆ ಕೆಳಭಾಗದಲ್ಲಿರುವ ಎಲ್ಲಾ ಕಟ್ಟೆಗಳಲ್ಲಿ ನೀರು ಬಿಸಿದುಕೊಳ್ಳುತ್ತಿತ್ತು. ಹೀಗಾಗಿ ಇದಕ್ಕೆ 'ಗೋಕರ್ಣ' ಎಂದು ನಾಮಕರಣ ಮಾಡಿದರು. ಗೋಕರ್ಣವನ್ನು ಉಳಿದೆಲ್ಲ ಕಟ್ಟೆಗಳ 'ತಾಯಿ ಕಟ್ಟೆ' ಎಂದು ಕರೆದರು.

ಹಳ್ಳದ 'ಡೆಲಿವರಿ'

ಬೆಟ್ಟದ ಮೇಲೆ ಹಳ್ಳದಂತಿದ್ದ ಜಾಗದಲ್ಲಿ ಮಳೆ ಬಂದಾಗಲೆಲ್ಲ ನೀರು ಹರಿದು ಹೋಗುತ್ತಿತ್ತು. ಹರಿಯುವ ನೀರನ್ನು ಹಿಡಿದಿಡುವ ಪ್ರಯತ್ನ ಮಾಡಿದ ಕಾಮೇಗೌಡರು ಆ ಹಳ್ಳವನ್ನು ಕೂಡಿಸಿ ಕಟ್ಟೆಯೊಂದನ್ನು ತೋಡಿಸಿದರು. ಅಲ್ಲಿ ನೀರು ಹರಿದರೆ ಮಾತ್ರ ಆ ಕಟ್ಟೆ ತುಂಬಿಕೊಳ್ಳುತ್ತದೆ. ಇಲ್ಲದಿದ್ದರೆ ಆ ಕಟ್ಟೆ ಒಣಗುತ್ತದೆ. ಹೀಗಾಗಿ ಆ ಕಟ್ಟೆಗೆ 'ಡೆಲಿವರಿ' ಎಂದು ನಾಮಕರಣ ಮಾಡಿದರು.

'ಸಿದ್ಧೇಶ್ವರ'ನೂ 'ಸಿದ್ಧಪ್ಪಾಜಿ'ಯೂ...

ಕುಂದನಿ ಬೆಟ್ಟದ ಮೇಲೆ ಸಿದ್ಧೇಶ್ವರ ಹಾಗೂ ಸಿದ್ಧಪ್ಪಾಜಿ ಗುಡಿಗಳಿವೆ. ಪ್ರತಿ ವರ್ಷ ಅಲ್ಲಿ ಹಬ್ಬ ನಡೆಯುತ್ತದೆ. ಸುತ್ತಮುತ್ತಲಿನ ಗ್ರಾಮಗಳ ಜನರು ಬಂದು ಉತ್ಸವ ಮಾಡುತ್ತಾರೆ. ಆ ಗುಡಿಗಳ ಪಕ್ಕದಲ್ಲೇ ಒಂದೊಂದು ಕಟ್ಟೆಗಳನ್ನು ತೋಡಿಸಿದ ಕಾಮೇಗೌಡರು ಅವುಗಳಿಗೆ 'ಸಿದ್ಧೇಶ್ವರ', 'ಸಿದ್ಧಪ್ಪಾಜಿ' ಎಂದು ನಾಮಕರಣ ಮಾಡಿದರು. ಪೂಜೆಗಾಗಿ ಕಟ್ಟೆಗಳ ಸುತ್ತಲೂ ಹೂವಿನ ಗಿಡ ಬೆಳೆಸಿದರು.

'ಪೂಜಾರಪ್ಪ ಬಂದಾಗ ದೇವರನ್ನು ತೊಳೆಯಲು ಕಷ್ಟಪಡುತ್ತಿದ್ದ. ದೇವರ ಪೂಜೆಗೆ ತೊಂದರೆಯಾಗಬಾರದು ಎಂಬ ಉದ್ದೇಶಕ್ಕೆ ಅಲ್ಲಿ ಕಟ್ಟೆ ತೋಡಿಸಿದ. ಅಲ್ಲಿ ಯಾರೂ ಜಾನುವಾರು ತೊಳೆಯುವಂತಿಲ್ಲ. ಬೇರೆ ಇನ್ನೇನನ್ನೂ ತೊಳೆದುಕೊಳ್ಳುವಂತಿಲ್ಲ ಎಂದು ಆದೇಶ ಹೊರಡಿಸಿದ್ದೇನೆ' ಎಂದು ಕಾಮೇಗೌಡರು ಹೇಳುತ್ತಾರೆ.

ನೀರತಜ್ಞನಂತೆ ಯೋಚನೆ

ಹತ್ತು ಪ್ರಮುಖ ಕಟ್ಟೆಗಳ ಜೊತೆಗೆ 'ಕಾಮೇಗೌಡ ಸೇವಕ' ಹೆಸರಿನ ಪುಟ್ಟ ಕಟ್ಟೆಗಳನ್ನೂ ಗೌಡರು ತೋಡಿಸಿದ್ದಾರೆ. ನೀರಿನ ಸೆಲೆ ಪತ್ತೆ ವಿಚಾರದಲ್ಲಿ ಅವರು ತಜ್ಞನಂತೆ ಯೋಚಿಸುತ್ತಾರೆ. ಜಲದ ಕಣ್ಣಿಗಾಗಿ ಬೆಟ್ಟದ ಮೂಲಮೂಲೆಯಲ್ಲಿ ಓಡಾಡಿರುವ ಅವರು ಬೆಟ್ಟದ ಜೀವವಾಗಿ ಬದುಕು ನಡೆಸಿದ್ದಾರೆ. ಈಗ ಹೊಸದಾಗಿ ಎರಡು ಕಟ್ಟೆಗಳನ್ನು ತೋಡಿಸುತ್ತಿದ್ದು ಅವುಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಕುಂದನಿ ಬೆಟ್ಟದ ಮೇಲೆ ಒಟ್ಟು 16 ಕಟ್ಟೆ ಕಟ್ಟಿರುವ ಅವರು, ಜನರಿಂದ 'ಭಗೀರಥ' ಎಂದು ಕರೆಸಿಕೊಳ್ಳುತ್ತಿದ್ದಾರೆ.

ಕಾಮೇಗೌಡರು ನಾಡಿನ ಭಾಗ್ಯ. ಅವರು ಕಟ್ಟಿದ ಕಟ್ಟೆಗಳು ಸಮಾಜಕ್ಕೆ ಅಗತ್ಯವಾದ ವಿವೇಕದ ಕಣ್ಣುಗಳು.

ಪ್ರತಿಕ್ರಿಯಿಸಿ: feedback@sudha.co.in



ತಮ್ಮ ಮೊಮ್ಮಕ್ಕಳು ಮುಂದೊಂದು ದಿನ ತಮ್ಮ ಗಂಡಂದಿರೊಂದಿಗೆ ಇಲ್ಲಿಗೆ ಬಂದು, 'ನೋಡು, ಇದು ನನ್ನ ಕಟ್ಟೆ' ಎಂದು ಗರ್ವದಿಂದ ತೋರಿಸುತ್ತಾರೆ. ಹೀಗೆ ಹೇಳುವ ಅವಕಾಶ ಎಷ್ಟು ಹೆಣ್ಣುಮಕ್ಕಳಿಗೆ ದೊರೆಯುತ್ತವೆ...



ಕುರಿಗಳೊಂದಿಗೆ ಕಾಮೇಗೌಡ